


Aruna Thakkar / Rao Bel / Unicef BOOK ELEVEN

BANANA CART

केले की गाड़ी

ಬಾಳೆ ಹಣ್ಣಿನ ಗಾಡಿ





Every day the banana cart comes

हर रोज केले की गाड़ी आती है

ಪ್ರತಿ ದಿನ ಬಾಳೆ ಹಣ್ಣಿನ ಗಾಡಿ ಬರುತ್ತದೆ



I will also buy bananas

मैं भी केले खरीदूंगी

ನಾನೂ ಬಾಳೆ ಹಣ್ಣು ಕೊಂಡುಕೊಳ್ಳುವೆ

Ten paise for one

दस पैसे का एक

ಹತ್ತು ಪೈಸೆಗೆ ಒಂದು



I like bananas very much

मुझे केले बहुत पसंद हैं

ನನಗೆ ಬಾಳೆ ಹಣ್ಣು ಬಹಳ ಇಷ್ಟ

I drop the peel below

मैंने केले का छिलका नीचे फेंका

ನಾನು ಬಾಳೆ ಹಣ್ಣಿನ ಸಿಪ್ಪೆ ಕೆಳಗೆ ಎಸೆದೆ



Oh god! My little sister slipped on it
हे भगवान! मेरी छोटी बहन फिसल गई
ಅಯೋ ದೇವರೆ! ನನ್ನ ತಂಗಿ ಜಾರಿ ಬಿದ್ದಳು